

ಸಾಕ್ಷಿಯನ್ನು ದಿನಾಂಕ: 06.07.2024 ರಂದು ಕರೆಸಿ ಪ್ರಮಾಣ ವಚನ ಭೋಧಿಸಲಾಯಿತು:

ಮುಂದುವರೆದ ಪಾಟೀ ಸವಾಲು: ಆರೋಪಿತರ ಪರವಾಗಿ ಶ್ರೀ. ವಿ.ಆರ್.ಹೆಚ್. ವಕೀಲರಿಂದ:

ಮಾನ್ಯ ನ್ಯಾಯಾಲಯದ ದಿನಾಂಕ 23.02.2024 ರ ಆದೇಶದ ಪ್ರಕಾರ ಆರೋಪಿ ಪರ ವಕೀಲರು ನಿ.ಡಿ.3 ರ ದಾಖಲೆಯ ಪ್ರತಿಯನ್ನು ಈ ದಿನ ಹಾಜರುಪಡಿಸಿರುತ್ತಾರೆ. ಸದರಿ ದಾಖಲೆಯನ್ನು ನಿ.ಡಿ.3 ರ ಜೊತೆಗೆ ಲಗತ್ತಿಸಲಾಯಿತು.

5. ನಿ.ಡಿ.3 ರ ಪ್ರಕಾರ Panasonic Company ಅವರು ನಮಗೆ tax invoice ಕಳುಹಿಸಿಕೊಟ್ಟ ನಂತರ ಬಿಲ್ಲು ತಯಾರಿಸುವಂತೆ ತಿಳಿಸಿರುತ್ತಾರೆ ಎಂದರೆ ಸರಿ. ಸಾಕ್ಷಿಗೆ ವಕೀಲರು ಒಂದು ದಾಖಲೆಯನ್ನು ತೋರಿಸಿ ಸದರಿ ದಾಖಲೆಯ ಪ್ರಕಾರ Panasonic Company ಅವರು ಬಿಲ್ಲು raise ಮಾಡುವಂತೆ ದಿನಾಂಕ 24.05.2022 ರಂದು e-mail ಕಳುಹಿಸಿರುತ್ತಾರೆ ಅಂತ ಪ್ರಶ್ನೆ ಕೇಳಿದಾಗ ಸಾಕ್ಷಿ ಸದರಿ ದಾಖಲೆಯನ್ನು ನೋಡಿ ಹೌದು ಅಂತ ಒಪ್ಪಿಕೊಂಡ ನಂತರ ಸದರಿ ದಾಖಲೆಯನ್ನು ನಿ.ಡಿ.4 ಎಂದು ಗುರುತಿಸಲಾಯಿತು.

6. ನಿ.ಪಿ.1, 3 ಮತ್ತು 4 tax invoice ರಶೀದಿಗಳ ಪ್ರಕಾರ ಆರೋಪಿಗೆ ಬೌತಿಕವಾಗಿ ಯಾವುದೇ ಮಟೀರಿಯಲ್ಸ್ ಗಳನ್ನು ಸಪ್ಲೈ ಮಾಡಿಲ್ಲ ಎಂದರೆ ಸರಿ. ಸಾಕ್ಷಿಗೆ ವಕೀಲರು ದಾಖಲೆಯನ್ನು ತೋರಿಸಿ ದಿ:11.06.2022 ರಂದು Panasonic Company ರವರ ಕಡೆಯಿಂದ ಮಟೀರಿಯಲ್ ಗಳನ್ನು ಸ್ವೀಕರಿಸಿದ ಬಗ್ಗೆ Western Central Railway ರವರು ದಾಖಲೆ ಕೊಟ್ಟಿರುತ್ತಾರೆ ಅಂತ ಪ್ರಶ್ನೆ ಕೇಳಿದಾಗ ಸಾಕ್ಷಿಯು ಆ ದಾಖಲೆ ಅಲ್ಲ ಅಂತ ನುಡಿಯುತ್ತಾರೆ. ನಾವು ನಿ.ಡಿ.4 ರ ಪ್ರಕಾರ ನಿ.ಪಿ.1 tax invoice ಬಿಲ್ಲನ್ನು ತಯಾರಿಸಿರುತ್ತೇವೆ ಎಂದರೆ ಸರಿ. ದಿ: 11.06.2022 ರಂದು

First consignment ಪ್ರಕಾರ Panasonic ಕಂಪನಿಯವರು ರಾಜಸ್ಥಾನದ ಕೋಟಾದಲ್ಲಿರುವ ಕಛೇರಿಯಿಂದ Western Central Railway ಕಛೇರಿಗೆ ಕಳುಹಿಸಿರುತ್ತಾರೆ ಅಂದರೆ ಸಾಕ್ಷಿಯು ಆ ರೀತಿ ಇರುವುದಿಲ್ಲ ಅಂತ ನುಡಿಯುತ್ತಾರೆ. Panasonic ಕಂಪನಿಯವರು Western Central Railway ಇವರಿಗೆ ಮಟೇರಿಯಲ್ ಗಳನ್ನು ಯಾವಾಗ ಸೆಪ್ಟೆ ಮಾಡಿರುತ್ತಾರೆ ಅಂತ ನನಗೆ ಗೊತ್ತಿಲ್ಲ.

7. ಸಾಕ್ಷಿಗೆ ವಕೀಲರು ಒಂದು ದಾಖಲೆಯನ್ನು ತೋರಿಸಿ first consignment ಮತ್ತು 1 ನೇ tax invoice ಅಗುವ ಪೂರ್ವದಲ್ಲಿ ಆರೋಪಿ ಕಂಪನಿಯು Panasonic ಕಂಪನಿಯವರಿಗೆ bill of quantity ಬಗ್ಗೆ ಒಂದು ಈಮೇಲೆ ಮಾಡಿದ್ದರು ಅಂತ ಪ್ರಶ್ನೆ ಕೇಳಿದಾಗ ಸಾಕ್ಷಿಯು ಆ ದಾಖಲೆಯನ್ನು ನೋಡಿ ಹೌದು ಎಂದು ಒಪ್ಪಿಕೊಂಡಿದ್ದರಿಂದ, ಸದರಿ ದಾಖಲೆಯನ್ನು ನಿ.ಡಿ.5 ಎಂದು ಗುರುತಿಸಲಾಯಿತು.

8. ಸಾಕ್ಷಿಗೆ ವಕೀಲರು ಮತ್ತೊಂದು ದಾಖಲೆಯನ್ನು ತೋರಿಸಿ Panasonic ಕಂಪನಿಯವರು ನಿ.ಡಿ.5 ರ ಈ ಮೇಲ್ ಗೆ ಮರುಉತ್ತರ ಈ-ಮೇಲ್ ಮೂಲಕ ಕೊಟ್ಟಿರುತ್ತಾರೆ ಅಂತ ದಾಖಲೆಯನ್ನು ತೋರಿಸಿ ಪ್ರಶ್ನೆ ಕೇಳಿದಾಗ ಸಾಕ್ಷಿಯು ದಾಖಲೆಯನ್ನು ನೋಡಿ ಹೌದು ಎಂದು ಒಪ್ಪಿಕೊಂಡಿದ್ದರಿಂದ, ಸದರಿ ದಾಖಲೆಯನ್ನು ನಿ.ಡಿ.6 ಎಂದು ಗುರುತಿಸಲಾಯಿತು.

9. ಸಾಕ್ಷಿಗೆ ವಕೀಲರು ಮತ್ತೊಂದು ದಾಖಲೆಯನ್ನು ತೋರಿಸಿ ನಿ.ಡಿ.6 ದಾಖಲೆ ಈ-ಮೇಲ್ ಬಂದ ನಂತರ ಆರೋಪಿಯು purchase order ಮಾಡಿದ ದಾಖಲೆಯಾಗಿರುತ್ತದೆ ಅಂತ ದಾಖಲೆಯನ್ನು ತೋರಿಸಿ ಪ್ರಶ್ನೆ ಕೇಳಿದಾಗ ಸಾಕ್ಷಿಯು ದಾಖಲೆಯನ್ನು ನೋಡಿ ಹೌದು ಎಂದು ಒಪ್ಪಿಕೊಂಡಿದ್ದರಿಂದ, ಸದರಿ ದಾಖಲೆಯನ್ನು ನಿ.ಡಿ.7 ಎಂದು ಗುರುತಿಸಲಾಯಿತು.

10. ನಿ.ಡಿ.7 ರ ಪ್ರಕಾರ ಆರೋಪಿ ಕಂಪನಿಗೆ ಮಟೀರಿಯಲ್ಸ್ ಗಳನ್ನು Panasonic ಕಂಪನಿಯವರೇ ಸಪ್ಲೈ ಮಾಡಿರುತ್ತಾರೆ ಎಂದರೆ ಸರಿ. ನಿ.ಡಿ.7 ರ purchase order ಅನುಗುಣವಾಗಿ ನಿ.ಪಿ.3 tax invoice ಬಿಲ್ಲನ್ನು ನಾವು ತಯಾರಿಸಿರುತ್ತೇವೆ ಎಂದರೆ ಸರಿ, ಸಾಕ್ಷಿ ಮುಂದುವರೆದು ಬೆಲೆಯಲ್ಲಿ ಏರುಪೇರು ಆದರೂ ಸಹಿತ discount ಒಂದೇ ರೀತಿ ಇರುತ್ತದೆ ಅಂತ ನುಡಿಯುತ್ತಾರೆ. ನಿ.ಡಿ.7 ರಲ್ಲಿ ತೋರಿಸಿದ ಮಟೀರಿಯಲ್ ಗಳಿಗೆ ಸಂಬಂಧಿಸಿದ ಅರ್ಧ ಮಟೀರಿಯಲ್ ಗಳಿಗೆ ಸಂಬಂಧಿಸಿದ ನಿ.ಪಿ.3 ಬಿಲ್ಲು ಆಗಿರುತ್ತದೆ ಎಂದರೆ ಸರಿ, ಸಾಕ್ಷಿ ಮುಂದುವರೆದು stock ಇದ್ದ ಹಾಗೆ ಸಪ್ಲೈ ಮಾಡುತ್ತೇವೆ ಅಂತ ನುಡಿಯುತ್ತಾರೆ.

11. ಸಾಕ್ಷಿಗೆ ವಕೀಲರು ಮತ್ತೊಂದು ದಾಖಲೆಯನ್ನು ತೋರಿಸಿ ನಿ.ಡಿ.7 ರಲ್ಲಿ ಬಾಕಿ ಉಳಿದಿದ್ದ ಮಟೀರಿಯಲ್ ಗಳನ್ನು ಸಪ್ಲೈ ಮಾಡಿ ದಿ: 29.07.2022 ರಂದು ಬಿಲ್ಲು ಕಳುಹಿಸಿದ ದಾಖಲೆಯಾಗಿರುತ್ತದೆ ಅಂತ ದಾಖಲೆಯನ್ನು ತೋರಿಸಿ ಪ್ರಶ್ನೆ ಕೇಳಿದಾಗ ಸಾಕ್ಷಿಯು ಸದರಿ ದಾಖಲೆಯನ್ನು ನೋಡಿ ಹೌದು ಎಂದು ಒಪ್ಪಿಕೊಂಡಿದ್ದರಿಂದ, ಸದರಿ ದಾಖಲೆಯನ್ನು ನಿ.ಡಿ.8 ಎಂದು ಗುರುತಿಸಲಾಯಿತು. ನಿ.ಡಿ.8 ರ ಜೊತೆಗೆ way bill ಕೂಡಾ ಇರುತ್ತದೆ ಎಂದರೆ ಸರಿ.

12. ನಿ.ಡಿ.8 ರ ಪ್ರಕಾರ ದಿ: 30.07.2022 ರಂದು Panasonic company ಯ ಗೋಡಾನ್ ನಿಂದ despatch ಆಗಿರುತ್ತದೆ ಎಂದರೆ ಸರಿ. ನಿ.ಡಿ.8 ರ ದಾಖಲೆಯ ಪ್ರಕಾರ ನಮ್ಮ ಕಛೇರಿಯಿಂದ ನಿ.ಪಿ.4 ಬಿಲ್ಲನ್ನು ತಯಾರಿಸಿರುತ್ತೇವೆ ಎಂದರೆ ಸರಿ. ನಾವು ಹಾಜರುಪಡಿಸಿದ ದಾಖಲೆಗಳ ಪ್ರಕಾರ ಮತ್ತು ನಾನು ಒಪ್ಪಿಕೊಂಡ ದಾಖಲಾತಿಗಳ ಪ್ರಕಾರ Panasonic ಕಂಪನಿಯವರು ಮಟೀರಿಯಲ್ ಸಪ್ಲೈ ಮಾಡಿದ್ದು, ನಾವು ಅದಕ್ಕೆ ಬಿಲ್ಲು ತಯಾರಿಸಿರುತ್ತೇವೆ ಎಂದರೆ ಸರಿ. ನಿ.ಪಿ.5 ರಲ್ಲಿ Panasonic ಕಂಪನಿಯ ಪ್ರಾಡಕ್ಟ್ ಬಗ್ಗೆಯಾಗಲೀ ಅಥವಾ

anchor company ಯ ಬಗ್ಗೆಯಾಗಲೀ ನಮೂದು ಇಲ್ಲ ಎಂದರೆ ಸರಿ, ಸಾಕ್ಷಿ ಮುಂದುವರೆದು ಮೌಖಿಕವಾಗಿ ಆರ್ಡರ್ ಮಾಡಿದ್ದರು ಅಂತ ನುಡಿಯುತ್ತಾರೆ. ನಿ.ಪಿ.5 ಬಿಲ್ಲಿಗೆ ಯಾವುದೇ purchase order ಇಲ್ಲ ಎಂದರೆ ಸರಿ. ನಿ.ಪಿ.5 ರಲ್ಲಿ ತೋರಿಸಿರುವ ಮಟೀರಿಯಲ್‌ಗಳನ್ನು ಆರೋಪಿಗೆ ಕಳುಹಿಸಿಲ್ಲ ಎಂದರೆ ಸರಿಯಲ್ಲ. ನಿ.ಪಿ.5 ರಲ್ಲಿ Buyer's order number and date ಅನ್ನುವ ಸ್ಥಳದಲ್ಲಿ ಖಾಲಿ ಇದೆ ಎಂದರೆ ಸರಿ. ನಿ.ಪಿ.5 ರಲ್ಲಿ ತೋರಿಸಿರುವ ಮಟೀರಿಯಲ್ ಗಳನ್ನು ನನ್ನ ಸ್ವಂತ Transport ನಲ್ಲಿ ಕಳುಹಿಸಿರುತ್ತೇವೆ ಎಂದರೆ ಸರಿ. ನನ್ನದು ಮಾರುತಿ Alto ವಾಹನ ಇರುತ್ತದೆ. ನನ್ನ Maruthi alto ವಾಹನವನ್ನು commercial transport ಸಲುವಾಗಿ ನೋಂದಣಿ ಮಾಡಿಸಿಕೊಂಡಿರುವುದಿಲ್ಲ. ನಿ.ಪಿ.5 ರಲ್ಲಿರುವ ಮಟೀರಿಯಲ್ ಗಳನ್ನು Maruthi alto ವಾಹನದಲ್ಲಿ ಕಳುಹಿಸಲು ಆಗುವುದಿಲ್ಲ ಎಂದರೆ ಸರಿಯಲ್ಲ.

13. ನಾವು ನಿ.ಪಿ.1, 3 ಮತ್ತು 4 ರ ಬಿಲ್ಲುಗಳಿಗೆ ಸಂಬಂಧಿಸಿದ ಮೊತ್ತವನ್ನು Panasonic ಕಂಪನಿಯವರಿಗೆ GST ಹಣ ಸಹಿತ ಪಾವತಿ ಮಾಡಿರುತ್ತೇವೆ ಎಂದರೆ ಸರಿ. ನಮಗೆ GST ಕಾಯಿದೆ ಅಡಿಯಲ್ಲಿ input tax credit ಸೌಲಭ್ಯ ಸಿಗುತ್ತದೆ ಅಂದರೆ ಸರಿ. ನಾವು tax invoice bill ತಯಾರಿಸಿದಾಗ ಮಟೀರಿಯಲ್ ಖರೀದಿಸುವವರಿಗೆ ಕೂಡ input tax credit ಸೌಲಭ್ಯ ಸಿಗುತ್ತದೆ ಅಂದರೆ ಸರಿ. ನಿ.ಪಿ.1, 3 ಮತ್ತು 4 ರಲ್ಲಿ ಇರುವ taxable value of the goods ಮತ್ತು GST ಮೊತ್ತವನ್ನು GST returns ನಲ್ಲಿ ನಾವು ತೋರಿಸಿರುವುದಿಲ್ಲ ಎಂದರೆ ಸರಿಯಲ್ಲ. ನಾವು GST returns ಅನ್ನು ಪ್ರತಿ ತಿಂಗಳು ಮಾಡುತ್ತೇವೆ. GST returns ದಾಖಲೆಯನ್ನು ಹಾಜರುಪಡಿಸಲು ನಮಗೆ ಯಾವುದೇ ತೊಂದರೆ ಇಲ್ಲ ಎಂದರೆ ಸರಿ.

14. ನಾವು ಆರೋಪಿಯ ಜೊತೆಗೆ ವ್ಯವಹಾರವನ್ನು ಮಾಡಿದ ಬಗ್ಗೆ tax

invoice ಗಳನ್ನು ಮಾತ್ರ ಹಾಜರುಪಡಿಸಿರುತ್ತೇನೆ, ಇದನ್ನು ಹೊರತುಪಡಿಸಿ ಬೇರೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ ಎಂದರೆ ಸರಿ. ನಾವು ಬೇರೆಯವರ ಕಡೆಯಿಂದ ಮಟೀರಿಯಲ್ಸ್ ಗಳನ್ನು ತೆಗೆದುಕೊಂಡಾಗ ನಮ್ಮ ಹೆಸರಿನಿಂದ tax invoice bill ಅದಾಗ ನಮಗೆ ಮಟೀರಿಯಲ್ಸ್ ಕಳುಹಿಸಿದವರು GST returns file ಮಾಡಿದಾಗ ಸದರಿ ಸಂಗತಿಯನ್ನು ನಾವು GST R2B ದಾಖಲೆಯ ಮೂಲಕ ಪಡೆದುಕೊಳ್ಳಬಹುದು ಎಂದರೆ ಸರಿ.

15. ಸಾಕ್ಷಿಗೆ ವಕೀಲರು ಒಂದು ದಾಖಲೆಯನ್ನು ತೋರಿಸಿ ಸದರಿ ದಾಖಲೆಯಲ್ಲಿ ಆರೋಪಿಯು ನಮ್ಮ ಕಡೆಯಿಂದ GST tax invoice raise ಮಾಡಿದ ಸಮಯದಲ್ಲಿ ನಮ್ಮ ಕಡೆಯಿಂದ ಯಾವುದೇ ರೀತಿಯ GST returns ಅದ ಬಗ್ಗೆ ನಮೂದು ಇರುವುದಿಲ್ಲ ಅಂತ ಪ್ರಶ್ನೆ ಕೇಳಿದಾಗ ಸಾಕ್ಷಿಯು ದಾಖಲೆಯನ್ನು ನೋಡಿ ಇರುವುದಿಲ್ಲ ಅಂತ ನುಡಿದು ನನ್ನ ಬಳಿ ದಾಖಲೆ ಇರುತ್ತದೆ ಹಾಜರುಪಡಿಸುತ್ತೇನೆ ಅಂತ ನುಡಿಯುತ್ತಾರೆ. ಸದರಿ ದಾಖಲೆಯನ್ನು ನಿ.ಡಿ.9 ಎಂದು ಗುರುತಿಸಲಾಯಿತು.

16. ನನ್ನ ಪರ್ಯಾಯದಲ್ಲಿ, ನೋಟೀಸಿನಲ್ಲಿ ಆರೋಪಿಯು ಆರು ಲಕ್ಷ ಹಣ ಕೊಟ್ಟಿರುತ್ತಾರೆ ಅಂತ ಹೇಳಿದ್ದು, ಸದರಿ ಹಣವನ್ನು ಆರೋಪಿಯು ಬೇರೆ ಬೇರೆ ದಿನಾಂಕದಂದು ಕೊಟ್ಟಿರುತ್ತಾನೆ ಎಂದರೆ ಸರಿ. ಸದರಿ ಹಣವನ್ನು ಆರೋಪಿಯು ಬೇರೆ ಬೇರೆ ದಿನಾಂಕದಂದು ಕೊಟ್ಟಿರುತ್ತಾನೆ ಅಂತ ನ್ಯಾಯಾಲಯದ ಮುಂದೆ ಯಾವ ಹಂತದಲ್ಲೂ ತಿಳಿಸಿಲ್ಲ ಎಂದರೆ ಸರಿ. ನಾನು ಪರ್ಯಾಯದಲ್ಲಿ ಆರೋಪಿಗೆ ಡಿಸೆಂಬರ್ 2022 ರ ಒಂದನೇ ವಾರದಲ್ಲಿ ರೂ.11,72,502/- ಹಣವನ್ನು ಕೊಡಮಂತೆ ಹೇಳಿರುತ್ತೇವೆ ಅಂತ ಹೇಳಿರುತ್ತೇನೆ ಎಂದರೆ ಸಾಕ್ಷಿ ಬಾಕಿ ಮೊತ್ತ ಅಂತ ಹೇಳಿರುತ್ತೇನೆ ಅಂತ ನುಡಿಯುತ್ತಾರೆ. ನಮ್ಮ ಪರ್ಯಾಯದಲ್ಲಿ ಬಾಕಿ ಹಣ ಕೇಳಿರುತ್ತೇವೆ ಅಂತ ಎಲ್ಲಿಯೂ ನಮೂದು ಇರುವುದಿಲ್ಲ ಎಂದರೆ ಸರಿಯಲ್ಲ.

17. ನಿ.ಪಿ.1 ಮತ್ತು ನಿ.ಪಿ.3 ರಲ್ಲಿರುವ ಒಟ್ಟು ಮೊತ್ತ ರೂ.5,72,502/- ಆಗಿರುತ್ತದೆ ಅಂದರೆ ಸರಿ. ನಿ.ಪಿ.1 ಮತ್ತು 3 ರ ಪ್ರಕಾರ ಮೊತ್ತವನ್ನು ವಸೂಲಿ ಮಾಡಲು ಮೂರು ತಿಂಗಳು ಕಾಲಾವಕಾಶ ಇತ್ತು ಎಂದರೆ ಸರಿ. ಆರೋಪಿಯ ಮಟೀರಿಯಲ್ಸ್ ಗಳನ್ನು Railway project ಗಾಗಿ ಖರೀದಿ ಮಾಡಿದ್ದರು ಅನ್ನುವ ವಿಷಯ ನನಗೆ ಗೊತ್ತು ಎಂದರೆ ಸರಿ. ಆರೋಪಿಗೆ ರೈಲ್ವೆ ಇಲಾಖೆಯವರು ಹಣ ಕೊಡಲು ತಡ ಮಾಡಿದ್ದರಿಂದ ನನಗೆ ಹಣವನ್ನು ತಡವಾಗಿ ಕೊಟ್ಟಿರುತ್ತಾರೆ ಅನ್ನುವ ವಿಷಯ ನನಗೆ ಗೊತ್ತು ಅಂದರೆ ಸರಿಯಲ್ಲ.

18. ಆರೋಪಿಯು ನಿ.ಪಿ.1 ಮತ್ತು 3 ರಲ್ಲಿಯ ಮೊತ್ತವನ್ನು ಕೊಡಲು ತಡಮಾಡಿದ್ದರಿಂದ Panasonic company ಯ ಚಂದ್ರಶೇಖರ್ ಮತ್ತು ಮುಕುಂದರವರ ಸಲಹೆಯ ಮೇರೆಗೆ ಭದ್ರತೆಗಾಗಿ ಆರೋಪಿಯು ನಿ.ಪಿ.6 ಚೆಕ್‌ನಲ್ಲಿ ನನ್ನ ಹೆಸರು ಬರೆದು Panasonic company ಯವರಿಗೆ ಕೊಟ್ಟಿದ್ದನು ಎಂದರೆ ಸರಿಯಲ್ಲ. ನಿ.ಪಿ.6 ರಲ್ಲಿರುವ ದಿನಾಂಕವನ್ನು ಆರೋಪಿ ಬರೆದಿರುವುದಿಲ್ಲ, ನಾನೇ ಬರೆದಿರುತ್ತೇನೆ ಅಂದರೆ ಸರಿಯಲ್ಲ. ಆರೋಪಿಯು ಸೆಪ್ಟೆಂಬರ್ 2022 ರಲ್ಲಿ ನಿ.ಪಿ.6 ಚೆಕ್‌ನಲ್ಲಿ ದಿನಾಂಕ ಖಾಲಿ ಬಿಟ್ಟು Panasonic company ಅವರ ಕೈಯಲ್ಲಿ ಕೊಟ್ಟಿದ್ದನು ಅಂದರೆ ಸರಿಯಲ್ಲ.

19. ಸಾಕ್ಷಿಗೆ ಒಂದು ದಾಖಲೆಯನ್ನು ತೋರಿಸಿ ಆರೋಪಿಯು ದಿ: 05.10.2022 ರಂದು Panasonic company ಅವರಿಗೆ ಚೆಕ್ ಕೊಟ್ಟು ಬಗ್ಗೆ ಮಾಹಿತಿಯನ್ನು ಈಮೇಲ್ ಮೂಲಕ ತಿಳಿಸಿರುತ್ತಾರೆ ಅಂತ ಪ್ರಶ್ನೆ ಕೇಳಿದಾಗ ಸಾಕ್ಷಿಯು ಸದರಿ ದಾಖಲೆಯನ್ನು ನೋಡಿ ಸುಳ್ಳು ಅಂತ ನುಡಿಯುತ್ತಾರೆ. ನಿ.ಪಿ.6 ಚೆಕ್ ಕೊನೆಯ ಮಟೀರಿಯಲ್ ಸಪ್ಲೈ ಆದ ನಂತರ ನನಗೆ ಬಂದಿರುತ್ತದೆ. ನಿ.ಪಿ.6 ಚೆಕ್ ದಿ: 27.12.2022 ರಂದು ನನ್ನ ಬಳಿ ಬಂದಿರಬಹುದು. ಚೆಕ್ ನನಗೆ

ದಿ: 27.12.2022 ರಂದು ಕೊಟ್ಟರು ಅನ್ನುವ ಸಂಗತಿ ನನ್ನ ಪರ್ಯಾಯದಲ್ಲಿ ನಮೂದು ಇಲ್ಲ ಎಂದರೆ ಸರಿ. ಆರೋಪಿಗೆ ಹಣವನ್ನು ಡಿಸೆಂಬರ್ ಮೊದಲನೇ ವಾರದಲ್ಲಿ ಮರುಪಾವತಿ ಮಾಡುವಂತೆ ಕೇಳಿದಾಗ ಆರೋಪಿಯು ಹಣವನ್ನು ಮರುಪಾವತಿ ಮಾಡಲು ಹಿಂದೇಟು ಹಾಕಿರುತ್ತಾನೆ ಅಂತ ನನ್ನ ಪರ್ಯಾಯದಲ್ಲಿ ಸುಳ್ಳು ಹೇಳಿರುತ್ತೇನೆ ಎಂದರೆ ಸರಿಯಲ್ಲ. ಆರೋಪಿಯು ಆರು ಲಕ್ಷ ಹಣದ ಪೈಕಿ ದಿ: 23.11.2022 ರಂದು ರೂ.1,75,000/- ಮತ್ತು ದಿ: 01.12.2022 ರಂದು ಒಂದು ಲಕ್ಷ ಹಣವನ್ನು ನನಗೆ NEFT ಮೂಲಕ ಜಮಾ ಮಾಡಿರುತ್ತಾರೆ ಎಂದರೆ ಸರಿ, ಸಾಕ್ಷಿ ಮುಂದುವರೆದು ಇನ್ನೂ ಎರಡು ಪೇಮೆಂಟ್ ಮಾಡಿರುತ್ತಾರೆ ಅಂತ ನುಡಿಯುತ್ತಾರೆ.

20. ಆರೋಪಿಯು ದಿ: 15.12.2022 ರಂದು ರೂ.2,50,000/- ಮತ್ತು ದಿ: 19.12.2022 ರಂದು ರೂ.75,000/- ಹಣವನ್ನು ನನಗೆ ನೇರವಾಗಿ NEFT ಮೂಲಕ ಜಮಾ ಮಾಡಿರುತ್ತಾರೆ ಎಂದರೆ ಸರಿ. ನಿ.ಪಿ.1, 3 ಮತ್ತು 4 ರಲ್ಲಿರುವ taxable amount ಒಟ್ಟು ರೂ. 6,00,024/- ಆಗುತ್ತದೆ ಎಂದರೆ ಸರಿ. ನಿ.ಪಿ.1,3 ಮತ್ತು 4 ರಲ್ಲಿರುವ taxable amount ಗಳನ್ನು GST returns ನಲ್ಲಿ ತೋರಿಸದೇ, ಪೇಮೆಂಟ್ ಮಾಡದೇ ಇದ್ದ ಕಾರಣ ಆರೋಪಿಗೆ input tax credit ನಷ್ಟವಾಗಿರುತ್ತದೆ ಎಂದರೆ ಸರಿಯಲ್ಲ. ನಾವು ಆರೋಪಿಗೆ input tax credit ನಷ್ಟ ಮಾಡಿರುವುದರಿಂದ ನಿ.ಪಿ.1, 3 ಮತ್ತು 4 ರಲ್ಲಿರುವ taxable amount ಅನ್ನು ಮಾತ್ರ ಪಾವತಿ ಮಾಡಿರುತ್ತಾನೆ, ಮತ್ತು GST ಮೊತ್ತವನ್ನು ನಮಗೆ ಕೊಟ್ಟಿರುವುದಿಲ್ಲ ಎಂದರೆ ಸರಿಯಲ್ಲ.

ಈ ಹಂತದಲ್ಲಿ ಮುಂದುವರೆದ ಪಾಟೀ ಸವಾಲಿಗಾಗಿ ವಕೀಲರು ಸಮಯ ಕೋರಿದ್ದರಿಂದ ಸಮಯ ನೀಡಿ ಪಾಟೀ ಸವಾಲು ಮುಂದೂಡಲಾಯಿತು.

(ತೆರೆದ ನ್ಯಾಯಾಲಯದಲ್ಲಿ ನನ್ನ ಉಖ್ತಲ್ಲೇಖನದಂತೆ ಬೆರಳಚ್ಚು ಮಾಡಲಾಯಿತು)

ಓ ಹೇ ಕೇ ಸ ಇ

24 ನೇ ಎ ಎಸ್ ಸಿ ಜೆ ಮತ್ತು ಎ ಸಿ ಜೆ ಎಂ
ಬೆಂಗಳೂರು.